

# ಯೆರಾನಲೇಖಿನಲ್ಲ ಕಾಯವದು

(1:12-26)

ನಮ್ಮ ಹಿಂದಿನ ಹಾರದಳ್ಳ ನಭಿಯ ನ್ಯಾಹನೆಗಿಂತ ಮುಂಜೆ ಬೇಕಾದ ಸಿದ್ಧತೆಯ ಕುಲತು ಅಪ್ರೋನ್ತಲರ ಶೃಂಗಳು 1 ತಿಜನುತ್ತದೆ ಎಂದು ಸ್ವಷ್ಟವಾಗಿ ನೋಡಿದ್ದೇವೆ. ಈ ಸಿದ್ಧತೆಯ ವರದು ಹೂಮುಖ ಅಂಶಗಳನ್ನು ಗಮನಿಸಿದ್ದೇವೆ: ಹಲಿಶುದ್ಧತ್ವನ ವಾಗ್ಯನ ಮತ್ತು ಕ್ರಿಷ್ಣನ ಬರುಬಿಕೆಯ ವಾಗ್ಯನ. ಈ ಹಾರದಳ್ಳ ನಾವು ಶಿಷ್ಯರನ್ನು ಸಿದ್ಧಗೊಳಿಸಲು ಇನ್ನೀನು ಬೇಕು ಎಂದು ನೋಡಿಕೊಂಡಿ. ಈ ಲಜಿತದ ಸಿದ್ಧತೆಯು ಅಪ್ರೋನ್ತಲರು ಯೆರಾನಲೇಖಿನಲ್ಲ ಕಾಯುತ್ತಿರುವಾಗ ಆಯಿತು.

ಯೆನುವು ತನ್ನ ಅಪ್ರೋನ್ತಲಿಗೆ ಹೇಳಿದ್ದು, “ಹಾಗೆ ಪರಿಹಾರಕ್ಕೊಳ್ಳುತ್ತರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರಾನಲೇಖಿ ಮೊದಲುಗೊಂಡು ನಮನ್ತ ದೇಶದಲಗೂ ಅತನ ಹೆನಲನಲ್ಲ ನಾಲ್ಕುಳುವದೆಂತಲು ಬರೆದರೆ” ಮತ್ತು “ಮೇಲಣ ಲೋಕದಿಂದ ನಿಮಗೆ ಶೀತಿಯನ್ನು ಹೊಂದಿನುವತನಕೆ” ಅವರು “ಯೆರಾನಲೇಖಿನಳ್ಳ ಕಾದುಕೊಂಡಿರಬೇಕೆಂದು” ಅಪ್ಪಣಿ ಹೊಂದಿದರು (ಲಂಕ 24:47, 49; ಒತ್ತಿ ಹೇಳಿದ್ದು ನನ್ನದು). ನಂತರ ಅತನು ಅವಲಗೆ ಮೊದಲು ಅವರು “ಯೆರಾನಲೇಖಿನಲ್ಲ ತನಗೆ” “ನಾತ್ಮಿಗಳಾಗಿರಬೇಕೆಂದು” ಹೇಳಿದನು (1:8). ಯೆನುವಿನ ಜಿತ್ತದ ಕುಲತು ಯಾವ ಪ್ರಶ್ನೆಯೂ ಇಲ್ಲ; ಅಪ್ರೋನ್ತಲರು ಯೆರಾನಲೇಖಿನಲ್ಲಿರಬೇಕೆಂದು ಅತನು ಬಯಸಿದನು.

ಅಪ್ರೋನ್ತಲರ ಆಯ್ದು ಮಾಡುವದಾದರೆ ಯೆರಾನಲೇಖು ಕೊನೆಯ ಸ್ಥಳವಾಗಿತ್ತು ಯೆನು ಕ್ರಾಂತಿನಲ್ಲಿಷ್ಟ ಸ್ಥಳ ಯೆರಾನಲೇಖು ಅಗಿತ್ತು, ಅವರ ವೈಗಿಂಜದ್ದ ಸ್ಥಳ ಯೆರಾನಲೇ ಮಾಗಿತ್ತು, ಯೆರಾನಲೇಖಿನೊಂದಿಗೆ ಯಾವ ನಂಬಿಂಧಿರಿಲಾಲ್ಲ; ಅವರ ಮನೆಗಳು ಮತ್ತು ಕುಟುಂಬಗಳು ಗಳಲಾಯಿದ್ದಾದ್ದರು. ಆದರೆ ಯೆನು ಅವಲಗೆ ಯೆರಾನಲೇ ಖಿನಳ್ಳ ಕಾಯ್ದುಕೊಂಡಿರಲು ಹೇಳಿದ್ದನು. ಆದುದಲಿಂದ ಅಪ್ರೋನ್ತಲರ ಶೃಂಗಳು 1:12ರಿಳ್ಳಿ ಬಂದಿರುವ ತುಕಾರ, “ಆಗ ಅವರು ಏಣಿಮುರಗಿಕ ತೊಂತು ಎನಿಸಿಕೊಳ್ಳುವ ಗುಡ್ಡದಿಂದ ಯೆರಾನಲೇಖಿಗೆ ಹಿಂತಿರು ಬಂದರು. ಆ ಗುಡ್ಡಕ್ಕೂ ಯೆರಾನಲೇಖಿಗೂ ನಬ್ಬತ್ತು ದಿನದಲ್ಲಿ ತಯಾರಿಸಾಡುವವನ್ನು ದೂರ [ಸುಮಾರು ಒಂದು ಮುಂತಾನೆ ಮುಕ್ಕಾಲು ಭಾಗ].”<sup>1</sup>

ಅಮೇಲಕೆಯಲ್ಲ, ನ್ಯಾತ್ರಿತ್ಯ ದ್ವಾರಾ ತುಕಂಬಿಷಯನ್ನು ಕುಲತು ನಾವು ಹೇಳುವೆ ಹಡುತ್ತೇವೆ.<sup>2</sup> ಅಪ್ರೋನ್ತಲರು ಯೆನುವಿನ ಅಪ್ಪಣಿಯಂತೆ ಯೆರಾನಲೇಖಿಗೆ ಬಂದಾಗ, ಅವರು ತನ್ನ “ಅವಲಂಭನೆಯ ತುಕಂಬಿಯನ್ನು” ಹಾಡುತ್ತಿದ್ದರು. ಕರ್ತನಿಗೆ ಯಾವದೇ ಸಂಧಭದ್ರಿತಾಯೂ ವಿಧೇಯರಾಗುವದಕ್ಕೆ ಒಟ್ಟಿಸಿಕೊಣ್ಣರು - ನಂತರೂಣವಾಗಿ ಅತನ ಮೇಲೆ ಅವಲಂಭಿತರಾಗುವದಕ್ಕೆ!

ಅವರು ಅಳ್ಳಿಗೆ ಬಂದು ತಾವು ಇರುತ್ತಿದ್ದ ಮೇಲಂತಿಸ್ತಿಗೆ ಹೊಂದರು; ಯಾರಾರೆಂದರೆ - ಹೆತ್ತ, ಯೋಹಾನ, ಯಾಕೋಬ, ಅಂದ್ರೇಯ, ಫಿಲಷ್ಟ, ಕೋಷ, ಬಾತೋಂದೊ ಮಾಯ, ಮತ್ತಾಯ, ಅಲಾಘಾಯನ ಯಾಕೋಬ, ಮತಾಜಮಾಸಿ ಅಸ್ತಿಸಿಕೊಂಡ ಸೀಮೋನ,<sup>3</sup> ಯಾಕೋಬನ ಯೂದ, ಇವರೇ (ಪಜನ 13).

ಹೊನ ಒಡಂಬಡಿಕೆಯಲ್ಲ ಅಪ್ರೋನ್ತಲರ ನಾಲ್ಕನೇಯದು ಮತ್ತು ಕೊನೆಯ ಹಣ್ಣಿ<sup>4</sup> ಈ

ಪಟ್ಟಿಯನ್ನು ಬಿಜನ್ನೆಗೊಳಿಸುವ ಬಿಂಬಿಯವರೆ ಕೇವಲ ಹನ್ನೊಂದು ಜನರು ಮಾತ್ರ ಹೆನ್ನಲಿನಲ್ಲಿಷ್ಟಿದ್ದಾರೆ; ದೈತ್ಯೋಹಿಯಾದ ಯಾದನ ಹೆನ್ನರು ಅಲ್ಲ ತಪ್ಪಿಹೋಗಿದೆ.

ವರ್ಜನ 13ರ ಪ್ರಕಾರ, ಅಪ್ರೋನ್ತಲರು ಮೇಲುಷ್ಟಿಗೆಯಲ್ಲ “ಪಾಹಿಸುತ್ತಿದ್ದರು”<sup>5</sup> (ಬಹುಶಃ ಯೀಎನುಬಿನೊಂದಿಗೆ ಕೊನೆಗೆ ಭೋಜನ ಮಾಡಿದ ಮೇಲುಷ್ಟಿಗೆ). ಅದರೆ, ಕ್ರಾಂತಿಯ ಪಂಥವು ತಕ್ಷಣ ಮಾಡಿದಂತೆ, ಅವರು ಭಯದಿಂದ ಕತ್ತಲೆಯ ಕೊಂಡಿಯಲ್ಲ ಮುದುಲಿಕೊಂಡು ಕುಳಿತುಕೊಳ್ಳಲಿ (ಯೋಹಾನ 20:19). ಲೂಕಸು ತನ್ನ ನುವಾ ತೇಯನ್ನು ಈ ಮಾತುಗಳಿಂದ ಮುಕ್ತಾಯಗೊಳಿಸಿದನು: “ಯಾವಾಗಲೂ ದೇವಾಲಯದಲ್ಲ ದೇವರನ್ನು ಕೊಂಡಾಡುತ್ತಿದ್ದರು” (ಲೂಕ 24:52, 53). ಅಪ್ರೋನ್ತಲರು ತಮ್ಮ ದಿನಗಳನ್ನು ದೇವಾಲಯದಲ್ಲ ಕಳೆದರು - ಮತ್ತು ದೇವಾಲಯದಲ್ಲ ಅಡಗಿಕೊಂಡು ಕೂಡುತ್ತಿಳ್ಳಿಲಿ (ಯೋಹಾನ 20:19). ತಮ್ಮ ಧ್ವನಿಯನ್ನು ದೇವರೆಡೆಗೆ ಎತ್ತಿದ್ದರು!

ಅಪ್ರೋನ್ತಲರಲ್ಲ ಎಂಥಾ ಬದಲಾವಣೆ ಬರಲಾರಂಜಿಸಿತು - ಪುನರುತ್ತಾನವಾದ ಯೀಎನುಬಿನಲ್ಲಿ ನಂಜಕೆಂಡಿಟ್ಟಿಲಂದ ಈ ಬದಲಾವಣೆ ಬಂದಿತು!

### ನರಬಿಂಧಗಳು ಬಿಳಿಗೊಂಡಿಟ್ಟು (1:12-14)

ಅಪ್ರೋನ್ತಲರು ಆಲಯದಲ್ಲಿಯೂ ಮತ್ತು ಮೇಲುಷ್ಟಿಗೆಯಲ್ಲಿಯೂ ತಮ್ಮ ಸಮಯವನ್ನು ಕಳೆದಹಾಗೆ, ಸಿದ್ಧತೆಯ ಬಹು ಕಷ್ಟದ ಒಂದು ಭಾಗಗನ್ನು ತಾಜಕೊಳ್ಳಲ್ಪಡು: ಕಾಯುವದು. ನಮ್ಮೆಂಜಲಿ ಬಹುಜನಲ್ಗೆ ಕಾಯುವದಕ್ಕೆ ಇಷ್ಟವಿಲ್ಲ, ಸಿದ್ಧತೆಗೆ ನಮಯ ಬೇಕು, ಅದರೆ ಅದು ತೆಗೆದುಕೊಳ್ಳುವ ನಮಯದ ಕುಲತು ನಮಗೆ ಅಷ್ಟು ಉತ್ಸಾಹತೆಯಲ್ಲ. ಅಪ್ರೋನ್ತಲರಿಗೆ ಅವರ ಈ ಕಾಯುವಿಕೆ ಎಷ್ಟು ನಮಯ ತೆಗೆದುಕೊಳ್ಳಲ್ಪಡೆಂದು ಗೊತ್ತಿಲಿಲಾಲ್ಲ. “ಇನ್ನು ಸ್ವಲ್ಪಿ ದಿವಸದೊಳಗಾಗಿ” ಹರಿಖಂಡಾತ್ಮಕನು ಬರುವನು ಎಂದು ಯೀಎನು ಹೇಳಿದ್ದನು (ಅಪ್ರೋನ್ತಲರ ಶ್ರೀಗಂಗಾಳು 1:5), ಅದರೆ ಅದು ವಾರವಾಗಬಹುದು, ಬಹುಶಃ ತಿಂಗಳ ಅಥವಾ ಪಂಚಾಗಳ.<sup>6</sup> ದೇವರ ಜಿತ್ತಪು ಅವರು ಕಾಯಬೇಕೆಂದಿದ್ದರೆ, ಅವರು ಕಾಯುವದಕ್ಕೆ ಸಿದ್ಧರಾಗಿದ್ದರು. ನಾವೆ ಲ್ಲರೂ ಈ ಪಾರವನ್ನು ಕಲಯಬೇಕು. “ಯಿಹೋವನನ್ನು ನಿಲಂಜಿಸಿಕೊಂಡಿರು: ಧೃಥವಾಗಿರು; ನಿನ್ನ ಹೃದಯವು ಧೃಯುದಿಂದಿರಾ; ಯಿಹೋವನನ್ನು ನಿಲಂಜಿಸಿಕೊಂಡೇ ಇರು” (ಕೀರ್ತನೆ 27:14).

ಇತರರೊಂದಿಗೆ ಕಾಯುವದು ನಹಾಯಕವಾಗುವದು. ವರ್ಜನ 14 ಅಪ್ರೋನ್ತಲರೊಂದಿಗೆ ಕಾಯ್ದು ಇತರರು ಯಾರೆಂದು ಹೇಳುತ್ತಿದೆ: “ಇವರೆಲ್ಲರೂ ಏಕಮನಸ್ವಾಗಿ ದೇವರ ಷಾಫನೆಯಲ್ಲಿ ನಿರತರಾಗಿದ್ದರು. ಕೆಲವು ಮಂದಿ ಹೆಂಗಸರೂ ಯೀಎನುಬಿನ ತಾಯಿಯಾದ ಮಲಯಳು ಅತನ ತಮ್ಮಂದಿರೂ ಅವರ ನಂಗಡ ಇದ್ದರು.” ಮುಂದಿನ ವರ್ಜನವು ಹೇಳುವಂತೆ, ಒಂದು ನಭೇಯಲ್ಲಿ ನುಮಾರು 120 ಜನರು ಇದ್ದರು.<sup>7</sup> ಅದು ಬಹುಶಃ ಮಲಯಳ ಮತ್ತು ಮಾರ್ಧಾಂಶನ್ನೆಗೊಳಿಸಿರಬಹುದು,<sup>8</sup> ಅಪ್ರೋನ್ತಲರ ಹತ್ತಿಯರು,<sup>9</sup> ಯೀಎನುಬಿನ ಅವಶ್ಯಕತೆಗಳಗೊಳಿಸುತ್ತ ಸೇವೆ ಮಾಡಿದ ಸ್ತೀಯರು ಮತ್ತು ಅವನ ಹಿಂಬಾಲಕರು,<sup>10</sup> ಕ್ರಾಂತಿಯ ಬಜಯಲ್ಲಿ ಸ್ತೀಯರು,<sup>11</sup> ಮತ್ತು ಯೀಎನುಬಿನ ದೇಹವನ್ನು ಲೇಳಿಸುವದಕ್ಕೆ ನಮಾಧಿಯ ಬಜೆಗೆ ಹೋದ ಸ್ತೀಯರು.<sup>12</sup> ಯೀಎನುಬಿನ ತಾಯಿಯಾದ ಮಲಯಳ ಅಲ್ಲದ ಜೀಂದು ಸ್ವಷ್ಟವಾಗಿ ನಮೂದಿಸಲ್ಪಟ್ಟಿದೆ (ಶಾಸ್ತ್ರಗಳಲ್ಲಿ ಅವಳ ಕುಲತು ಇದು ಕೊನೆಯ ಭಾಲ ನಮೂದಿಸಲಾಗಿದೆ<sup>13</sup>).

ನಂತರ, ಯೀಎನುಬಿನ ನಹೋಂದರರು ನಮೂದಿಸಲ್ಪಟ್ಟಿದ್ದಾರೆ. ಯೀಎನುಬಿನ ಕಾಲದಲ್ಲ ಅತನ ನಹೋಂದರರು ಅತನನ್ನು ನಂಬಿಲ್ಲ (ಯೋಹಾನ 7:5). ಯೀಎನು ನತ್ತುವರೆಹಾಳಗಿಂದ ಎಷ್ಟ ತರುವಾಯ, ತನ್ನ ನಹೋಂದರಲ್ಲಿ ಹಿಲಯನಾಗಿದ್ದ ಯಾಕೋಬನಿಗೆ ಪುನರುತ್ತಾನದ ನಂತರ ಬಿಶೇಷವಾಗಿ ಕಾಣಿಸಿಕೊಂಡನು.<sup>14</sup> ಇತರ ನಹೋಂದರರೊಂದಿಗೆ ತಾನು ಕಾಲತದ್ದನ್ನು

ಯಾಕೋಬನು ಹಂಚಿಕೊಂಡನು: ಯೋಹನೇಫ್, ಸೀಎಮೋನ್, ಮತ್ತು ಯೂದ (ಮತ್ತೊಯ 13:5). ಈಗ ಎಲ್ಲರೂ ಅಪೋಸ್ಟಲರೊಂದಿಗೆ ನೇರಳಕೊಂಡರು.

ನಮಗೆ ಪಲಿಜಯಿಬಿರುವ ಇತರರೂ ಅಲ್ಲ ಉಹಸ್ತಿತಲರಬಹುದು - ಲಾಜರ, ಸಿಕೊಡೆಮ್, ಅಲಿಮತ್ತಾಯರ ಯೋಹನೇಫ್, ಜಕ್ಕಾಯ. ಎಂಥಾ ಆಕರ್ಷಕ ಗುಂಪು! ಅವರು ಕಾಯಿವ ನಮಯದಲ್ಲ ಏನನ್ನು ಮಾತಾಡಿರಬಹುದೆಂದು ಸಿಂಹ ತಿಳಕೊಳ್ಳಲು ಇಷ್ಟಪಡುವದಿಲ್ಲವೋ? ದಿನದಿಂದ ದಿನಕ್ಕೆ ಉತ್ತರ್ವ ಬೆಳೆಯಿತೆಂದು ಅಧ್ಯಾತ್ಮಾಗುವದಿಲ್ಲವೇ?

ಆ ಕಾಯಿವ ನಮಯದಲ್ಲ ಏನಾಯಿತೆಂದು ನಮಗೆ ಎಲ್ಲವೂ ಗೊತ್ತಾಗಿಳಿಲ್ಲ, ಆದರೆ ಈ ಜಿಕ್ಕೆ ಗುಂಪು ಮಾಡುವ ಅನೇಕ ನಂಗತಿಗಳ ನಮಗೆ ನೊತ್ತು ಒಂದು ಕಾಯಿವು ಸ್ವಷ್ಟವಾಗಿ ನಮಾದಿಸಲ್ಪಟ್ಟಿದೆ: ಅವರು ಹೃಧನನೆಗೆ ನಮಯಕೊಷ್ಟರು (ಅಪೋಸ್ಟಲರ ಕೃತ್ಯಾಗಳ 1:14). ಲಾಕ 24:53 ಹೇಳುವಂತೆ ಅವರು ದೇವರನ್ನು ಹೊಂಡಾಡಿದರು. ಅಪೋಸ್ಟಲರು ಹೃಧಿನುವದನ್ನು ನಾವು ಕಾಣಬಯ ಇದು ಮೊದಲ ಬಾಲ,<sup>17</sup> ಆದರೆ ಇದು ಕೊನೆಯ ಬಾಲಯಾಗುವದಿಲ್ಲ. ಹೃಧನನೆಯ ಈ ಪುಸ್ತಕದ ಶ್ರೀಯೋಂದು ಪುಂದರ್ಲಯಾ ಕಾಣಿಸಿಕೊಂಡಿದೆ.

ಅಪೋಸ್ಟಲರ ಇನ್ನೊಂದು ಕಾಯಿವು “ಒಂದೇ ಮನಸ್ಸಿನಿಂದ” ಎಂಬ ಪದಗಳಿಂದ ನೂಡಿನಲಾಗಿದೆ. “ಅವರೆಲ್ಲರೂ ಏಕಕುಂಪನಸ್ಸಿನಿಂದ ಹೃಧನನೆಯಿಲ್ಲ ನಿರತರಾಗಿದ್ದರು ...” (ಅಪೋಸ್ಟಲರ ಕೃತ್ಯಾಗಳ 1:14; ಒತ್ತಿ ಹೇಳಿದ್ದ ನನ್ನದು). “ಏಕ ಮನನ್ನು ...” ಎಂಬ ಈ ವಾಕ್ಯಕ್ಕೆ ಗ್ರೀಕ್ ಮೂಲದ ಅಪೋಸ್ಟಲರ ಕೃತ್ಯಾದಲ್ಲಿ ಹನ್ನೊಂದು ಬಾಲ ಕಾಣಿಸಿಕೊಂಡಿದೆ. ಅಲ್ಲ ಕಾಯಿವದಕ್ಕೆ ನೇರ ಬಂದವರನ್ನು ಸ್ವಲ್ಪಿಗೆ ಮನಸಿಲಿ. “ಏಕಮನನ್ನು” ಅಥವಾ ಹೃದಯದಲ್ಲಿ ಬಿಕ್ಕೆ, ಇದು ಅವರಲ್ಲ ನಹಜವಾಗಿರಲಲ್ಲ: ಕೆಲವರು ಯೀಂನು ಕಣಜತನಾಗುವದಕ್ಕಿಂತ ಹೊದಲು ಇನ್ನಿತರರೊಂದಿಗೆ ವ್ಯಾಜ್ಯವಾಡಿದ್ದರು (ಲಾಕ 22:24). ಬಹಜನರು ಕರೆನನ್ನು ತೋರೆದುಜಟ್ಟು, ಅಲ್ಲಾಗಳಿದ್ದರು. (ಬಬ್ಲಿಗೆಬ್ಬರು ಬೊಟ್ಟಿ ಮಾಡಿಕೊಳ್ಳಲನುವದು ಬಹು ನರಭವಾ ಗಿತ್ತು!) ಯೀಂನುಬಿನ ನಹೊಳಿದರೆನ್ನು ಗಮನಿಸಿಲ, ಆತನನ್ನು ಕಾನ್ಯ ಮಾಡಿದ ಅವರು ಈಗ ಆತನನ್ನು ಹಿಂಬಾಳಸಿದವರೊಂದಿಗೆ ಒಬ್ಬೊಬ್ಬಾಗಿ ಕುಳಿತುಕೊಂಡಿದ್ದಾರೆ. ಈ ಗುಂಪು “ಏಕಮನಸ್ಸಿನವರಾಗಬೇಕಾದರೆ,” ಕಣ್ಣಿರು ನುಲಿನಲ್ಪಿಟ್ಟಬೇಕು: ಹೆಚ್ಚೆ ನುಂಬಿಕೊಂಡಿರ ಬೇಕು. ಅವರು ಪುನರುತ್ಥಾನವಾದ ಕರೆನಳ್ಳಿನ ನಂಜಕೆಯಲ್ಲಿ ಬಿಕ್ಕೆಯಿಂದಿದ್ದಿಲಂದ, ಶಿಷ್ಯರಿಗೆ ಹೃದಯದಲ್ಲಿ ಬಿಕ್ಕೆಯನ್ನು ಹೊಂದುವದು ನಾಧ್ಯಾತ್ಮಾಯಿತು!

ನಾವು “ಕರೆಸಿಗಾಗಿ ಕಾದುಕೊಂಡಿರುವಾಗ,” ನಮ್ಮ ಮತ್ತು ದೇವರ ಮಧ್ಯ, ಮತ್ತು ನಮ್ಮ ಮತ್ತು ಕ್ರಿಸ್ತನಳ್ಳ ನಹೊಳಿದರಾಗಿರುವವರ ಮಧ್ಯ ಎಲ್ಲವೂ ನಲಿಯಾಗಿದೆ ಎಂದು ಖಿಡಕಿ ಪಡಿಸಿಕೊಳ್ಳತ್ತಾ ನಮಯ ಕೆಳಿಯವರಷ್ಟು ಉತ್ತಮವಾದ ನಮಯ ಬೇರೊಂದಿಲ್ಲ!

### ಬಿಡಲಯನ್ನು ನೇಮಿಸಿದ್ದು (1:15-26)

ಕಾಯಿವ ನಮಯದಲ್ಲ ಅಪೋಸ್ಟಲರು ಮತ್ತು ಇತರಲಿಗೆ ಮಾಡಲು ಇನ್ನೊಂದು ಕೆಲಸಬಿತ್ತು: ಯಾದನ ಬದಲು ಇನ್ನೊಬ್ಬನನ್ನು ನೇಮಿಸಬೇಕಿತ್ತು. 1:21, 22ರಲ್ಲಿ ಹೇತುನು. “... ಯೀಂನು ನಮ್ಮ ಬಜಯಿಂದ ಮೇಲಂ ಲೋಕವನ್ನೇಲಿದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ನಾಣ್ಣಿ ಹೇಳುವವನಾಗಬೇಕು” ಅಂದನು. ಈ ಬದಲ ವ್ಯಕ್ತಿಯ ಪಂಜಾಶತ್ತಮ ದಿನದ ಸಿದ್ಧತೆಗೆ ಬಹು ಹಾಮುವು ಹಾತೆ ವಹಿಸಿದನು.

ಈ ಬದಲ ಯಾಕೆ ಅವಕ್ಷೇತ್ತಿ? ಶ್ರೀಯೋಬ್ಬ ಅಪೋಸ್ಟಲನು ತೀರ ಹೊಡಾಗ ಒಬ್ಬ ಬದಲಯನ್ನು ನೇಮಿಸುವದು ಒಂದು ನಂಭ್ರದಾಯ ಹಾಕಬೇಕೆಂದಲ್ಲ. ಯೋಹಾನನ್

ನಹೊಂದರನಾದ ಯಾಕೆಂಬನು ಕೊಲ್ಲಿಪುಣ್ಯಗ್ರ, ಅವನಿಗೆ ಬದಲಾಯಿಸ್ತು ನೇಬಿಸಿದ್ದರೆ ಈಲಿತು ಎಲ್ಲಯೂ ಸೂಜನೆಯಲ್ಲ (ಅಪ್ರೋನ್ತಲರ ಶೃಂಗಾರ 12:2). ಬದಲಾಗಿ, ಯಾದನು “ಅಪ್ರೋನ್ತಲನವೆಂಬ ಈ ನೆಂಬಾನ್ನಾನದಿಂದ ಭ್ರಷ್ಟನಾಗಿ” ಹೊಂದದಲಂದ ಇನ್ನೊಬ್ಬನನ್ನು ಅಲಿಸಿಕೊಳ್ಳಬೇಕಾಯಿತು ಎಂದು ಹೇಳುತ್ತಿರುತ್ತಿದ್ದರೆ (ಪಜನ 25).

ಹಲಿಶುದ್ಧಾತ್ಮನ್ನು ಬರುವಾಗ, ಅಪ್ರೋನ್ತಲರ ಗುಂಪು ಮತ್ತೆ ಪ್ರಾಣ ನಂಬೀಯಲ್ಲ ಇರುವಂತೆ, ಯಾದನ ಬದಲಾಗಿ ಇನ್ನೊಬ್ಬನನ್ನು ಅಲಿಸಿಕೊಳ್ಳಬದಕ್ಕೆ ಒತ್ತಾಯಿಸಲಿಟ್ಟಿರು. “ಹಂಜಾತ್ತಮ ದಿನದಲ್ಲಿ ಹಸ್ತೇರಡು ಶಿಷ್ಯರು ಇರುವದು ಯಾಕೆ ಅವಶ್ಯಾತ್ತ?” ಎಂದು ನಾವು ಜಕಿರಾಗಬಹುದು. ಅದಕ್ಕಿಂತಲೂ ಉತ್ತಮವಾದ ತ್ವಾಯಿ, “ಯೇನು ಯಾಕೆ ಕೇವಲ ಹಸ್ತೇರಡು ಅಪ್ರೋನ್ತಲರನ್ನು ಅಯ್ಯಿ ಮಾಡಿದನು - ಹತ್ತು, ಹದಿನ್ಯೇಮು ಅಥವಾ ಇಷ್ಟತ್ತರ ಬದಲು?” ಇನ್ನೂಯೇಂಬ ಹಸ್ತೇರಡು ಕುಲಗಳನ್ನು ನೂಡಿಸುವದಕ್ಕೆ ಯೇನು ಹಸ್ತೇರಡು ಅಪ್ರೋನ್ತಲರನ್ನು ಅಯ್ಯಿ ಮಾಡಿದನು. ತನ್ನ ಬೈಯಿಕ್ ನೇಂಬೆಯಲ್ಲ, ತನ್ನ ಶಿಷ್ಯರ ತ್ವಾಯಿ ಕುಲಿತು ಹಿಂಗೆ ನುಡಿದಿದ್ದಾನೆ: “ನಿಮಗೆ ನಕ್ಯಾವಾರಿ ಹೇಳಿತ್ತೇನೆ, ಹೊನ ಸ್ವಾಷಿಯಲ್ಲ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳವಾಗ ನನ್ನನ್ನು ಹಿಂಬಾಳಿಸಿರುವ ನಿಂತು ನಹ ಹಸ್ತೇರಡು ಸೀಕಾನನಗರಿಂ ಮೇಲೆ ಕೂತುಕೊಂಡು ಇನ್ನಾರ್ಯೇ ಅನ್ ಹಸ್ತೇರಡು ಕುಲಗಳಗೆ ನಾಯಿತೀಲನುವಿಲ” (ಮತ್ತಾಯ 19:28; ಒತ್ತಿ ಹೇಳಿದ್ದು ನನ್ನದ್ದು). ಮತ್ತೆ, ಕೊನೆಯ ಭೋಜನದಲ್ಲ, ಯೇನು ತನ್ನ ಶಿಷ್ಯರಿಗೆ:

ನಿಂತು ನನ್ನ ಕಷ್ಟಗಳಲ್ಲ ನನ್ನ ನಂಗಡ ಎಡಿಜಿಡೆ ಇದ್ದವರು. ಆದುದಲಂದ ನನ್ನ ತಂದೆಯ ನನಗೆ ರಾಜ್ಯವನ್ನು ನೇಬಿಸಿದ ತ್ವಾರ ನಾನು ನಿಮಗೂ ನೇಬಿಸುತ್ತೇನೆ: ನನ್ನ ರಾಜ್ಯದಲ್ಲ ನಿಂತು ನನ್ನ ಮೇಜನ ಮೇಲೆ ಉಂಟ ಮಾಡುವಿಲ, ಕುಡಿಯುವಿಲ: ಮತ್ತು ಸಿಂಹಾಸನಗರಿಂ ಮೇಲೆ ಕೂತುಕೊಂಡು ಇನ್ನಾರ್ಯೇಂಬ ಹಸ್ತೇರಡು ಕುಲಗಳಗೆ ನಾಯಿತೀಲನುವಿಲ (ಉಕ 22:28-30; ಒತ್ತಿ ಹೇಳಿದ್ದು ನನ್ನದ್ದು).

ಈ ವಜನಗಳನ್ನು ನಿಂತು ಗಮನಿಸುವಾಗ, ಅಪ್ರೋನ್ತಲರು ಹೇಳಿ ನಾಯಿ ತೀಲನುವರೆಂಬ ಪ್ರಶ್ನೆಯಿಂದ ವ್ಯಾಪುಗೊಳಿಸಿದ್ದಿಲ. (ಮೂಲತಃ, ಅವರು ತಾವು ನಾಲಿದ ವಾಕ್ಯದ ಅಥಾರದಿಂದ ನಾಯಿ ತಿಲನುವರು.)<sup>18</sup> ಕೇವಲ, ಹಸ್ತೇರಡು ಅಪ್ರೋನ್ತಲರು, ಹಸ್ತೇರಡು ಸಿಂಹಾಸನಗರಿಂ ಮೇಲೆ ಕೂತುಕೊಂಡು ಹಸ್ತೇರಡು ಕುಲಗಳಗೆ ನಾಯಿತೀಲನುವರು. ರಾಜ್ಯದ ನ್ಯಾಹನೆಯ ನಮಯ ಹತ್ತಿರವಾದಂತೆ, ಅಪ್ರೋನ್ತಲರ ನಂಬೀಯನ್ನು ಹಸ್ತೇರಡಕ್ಕೆ ನೇಬಿಸುವದು ಅಗಕ್ಯಾವಾಗಿತ್ತು.<sup>19</sup> ಆದುದಲಂದ ನಾವು.

ಹೇಳಿ ಓದುತ್ತೇವೆ:

ಆ ದಿವನಗಳಲ್ಲ ನುಮಾರು ನೂಲಷ್ಟು ಮಂದಿ ನಹೊಂದರರು ಕೂಡಿಬಂದಿರಲಾಗಿ ಹೇತುತ್ತಿರು ಅವರ ಮಧ್ಯದಲ್ಲ ಎದ್ದು ಸಿಂತು ಹಿಂಗೆಂದನು<sup>20</sup> - ನಹೊಂದರರೆ, ಯೇನುವನ್ನು ಹಿಡಿದುಕೊಂಡವಲಗೆ ದಾಲತೋಲಸಿದ ಯಾದನ ಬಿಷಯವಾಗಿ ಹಲಿಶುದ್ಧಾತ್ಮನು ದಾಖಿಲದನ ಭಾಯಿಯಿಂದ ಮೆಡಲೀ ಹೇಳಿಸಿದ ಶಾಸ್ತ್ರವಜನವು ಸೆರವೆಲುವದು ಅವಶ್ಯಾವಾಗಿತ್ತು<sup>21</sup> ಯಾದನು ನಮ್ಮ ಲೆಕ್ಕದಲ್ಲ ನೇಲ ಈ ನೇಂಬೆಯಲ್ಲ ಹಾಲುಹೊಂದಿದವನಾಗಿದ್ದನು (1:15-17).

ಹೇತುತ್ತಿರುವ ಪ್ರಾಯ: ನಾಯಕನ ನ್ಯಾಹಕ್ಕೆ ಹಿಂತಿರುಗಿ ಬಂದಿದ್ದನು. ತನ್ನ ಭಯಿಂತರ ಬೈತಲ್ಯದ ತರುವಾಯ, ಗಾಲಾಯ ನಮುದ್ರದ ದಂಡಯ ಬದಿಯಲ್ಲ ಅವನು ಯೇನುವಿನಿಂದ ಪ್ರೇನಿಷ್ಟೆ ತನಗೊಂಡಿದ್ದನು (ಯೋಹಾನ 21:15-17).

ಯಾದನು ನಿಜವಾಗಿಯಾ ಒಬ್ಬ ಅಪ್ರೋನ್ತಲನಾಗಿದ್ದನು ಎಂದು ಹೇತುತ್ತಿರು ಬಲವಾಗಿ ಹೇಳ

ಧನು: “ಯೂದನು ನಮ್ಮ ಲೆಕ್ಕದಲ್ಲಿ ಸೇಲ ಈ ಸೇವೆಯಲ್ಲ ಹಾಲುಹೊಂದಿದವನಾಗಿದ್ದನು.” ಎಲ್ಲ ಅಪೋಸ್ತಲರಂತೆ, ಯೂದನು ತನ್ನ ಶಕ್ತಿ ಮತ್ತು ನಾಮಧ್ಯದಿಂದ ಆಯ್ದೆಯಾಗಿದ್ದನು<sup>22</sup> ಮತ್ತು ಉಳಿದ ಅಪೋಸ್ತಲರು ಹೊಂದಿದ ಅಧಿಕಾರ ಮತ್ತು ನೌಭ್ಯಗಳನ್ನು ಹೊಂದಿದ್ದನು. ಉಳಿದವರು ದೆವ್ಹಿಂಜನ್ನು ಜಡಿಸುವದಕ್ಕೂ ಮತ್ತು ನಾನಾರೆರಡ ಕಾಯಲೆಗಳನ್ನು ವಾಸಿ ಮಾಡುವದಕ್ಕೂ ಕಳುಹಿಸಲ್ಪಟ್ಟಾಗ್, ಅವನೂ ಕಳುಹಿಸಲ್ಪಟ್ಟನು (ಮತ್ತಾಯ 10:1). ಯೂದನು “ಷ್ರಾರಂಭದಿಂದಲೂ ಅವನು ಬಬ್ಲ ಸ್ವೇಚ್ಛಾನಾಗಿರಲಲ್ಲ,”<sup>23</sup> ಅವನು ಬಹು ಕೆಳಮಟ್ಟದಿಂದ ಷ್ರಾರಂಭಿಸಿದನು ಮತ್ತು ನಂತರ ಕೆಳಗೆ ಜಡ್ಡನು! ಇಲ್ಲ ಯೀಂನುಬಿನ ಪ್ರತಿಯೊಬ್ಬ ಹಿಂಬಾಲಕಸಿಗೂ ಒಂದು ಎಜ್ಜಲತೆ ಇದೆ! (ಸೋಣಿಲ ಕೊಲಂಬ 10:13.)

ವಾಕ್ಯಭಾಗದ ಈ ಹಂತದಲ್ಲ, ಯೂದನಿಗೆ ಏನಾಯಿತೆಂದು ಅನ್ಯಾಗಿ ಬಿವರಣೆ ಕೊಡುವದಕ್ಕೆ ಲಾಕನು ಹೆತ್ತನ ಮಾತುಗಳನ್ನು ಮಧ್ಯದಲ್ಲಿ ತಡೆದನು:<sup>24</sup>

(� ಮನುಷ್ಯನು ತನ್ನ ದೈತ್ಯದಿಂದ ನಂತಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು: ಮತ್ತು ತಲೆಕೆಳಗಾಗಿ ಜಡ್ಡ ಅವನ ಹೊಣ್ಣಿ ಒಡೆದು ಕರುಳಗ ಶೇಲ್ಲ ಹೊರಗೆ ಸುಲಿದವು. ಇದು ಯೀರಣನೀಲೆಮ್ ಹಟ್ಟಣದ ನಿವಾಸಿಗಳಿಗೆಲ್ಲ ತಿಳಿದುಬಂದದಲಿಂದ ಆ ಹೊಲಕ್ಕೆ ಅವರ ಮಾತಿನಲ್ಲ ಅಕೆಲ್ಲಮಾ,<sup>25</sup> ಅಂದರೆ ಜಿವಹಕ್ಕೆಯ ಹೊಲ ಎಂಬ ಹೆನರು ಬಂತು) (ಪಜನಗಳ 18, 19).

ಯೂದನಮರಣದ ಈ ಬಿವರಣೆಯು ಮತ್ತಾಯ 27:3-9ರಲ್ಲಿನ ಬಿವರಣೆಗಿಂತ ಸ್ವಲ್ಪ ಬಿಭಿನ್ನವಾಗಿದೆ, ಅದರೆ ಎರಡೂ ಬಿವರಣೆಗಳ ತಡ್ಡಿರುದ್ದವಾಗಿಲ್ಲ.<sup>26</sup> ಬದಲಾಗಿ ಅವು ಅಜನಂದನಾಪ್ರಾವೇಕವಾಗಿವೆ ಮತ್ತು ಒಂದಕ್ಕೊಂಡು ಹೂರಂಕವಾಗಿವೆ. ಎರಡೂ ಬಿವರಣೆಗಳನ್ನು ಒಟ್ಟಿಗೂಡಿಸಿದರೆ, ಒಂದು ಅಧ್ಯಾತ್ಮ ಶಕ್ತಿಯಿಳ್ಳ ಜೀವಕ್ಕೆ ದುಃಖದಿನ ಅಂತ್ಯವನ್ನು ಅದು ಹೇಳುತ್ತದೆ: ದುಃಖದಿನ ಯೂದನು ಅಲಯದಲ್ಲ ಮಾತತ್ತು ಬೆಳ್ಳಾಣಬ್ರಾಹ್ಮನ್ನು<sup>27</sup> ಎನೆದುಭಟ್ಟ ಹೊರಹೊಗಿ ಸೇಣು ಹಾಕಿಕೊಂಡನು. ಅವನ ತಿರಸ್ತಲನಲ್ಪಟ್ಟ ದೇಹವು ಅಲ್ಲ ತಾಗುತ್ತ ಜಡ್ಡ, ಅಲಕ್ಷಿಸಲ್ಪಟ್ಟ, ಕೊನೆಯಲ್ಲ ಹಗ್ಗಪೂರ್<sup>28</sup> ಕೊಳಿತು ಹೊಯಾತು ಅಥವಾ ಅವನ ದೇಹವು ಕೊಳಿತುಹೊಯಾತು. ಅವನ ಹೆಣವು ಕೆಳಗೆ ಜಡ್ಡ, ಕುಂಬಾರನ ಹೊಲದ ಗಟ್ಟಿ ಮಟ್ಟಿನ ಮೇಲೆ ಜೆಳ್ಳತು.<sup>29</sup> ಲಾಕನು ಜಿತ್ತಿಸಿದ ಬಿವರಣೆಯು ಬಹು ಬಿಕಾರವಾಗಿದೆ ಮತ್ತು ಅನಹ್ಯ ಹುಟ್ಟಿನುತ್ತೆ - ಬಹುಶಃ ಲುದ್ದೆಳ್ಳಪೂರ್ವಕವಾಗಿದೆ. ಕರ್ತವೀಗೆ ದೈತ್ಯ ಮಾಡುವದರ ಬಿಕಾರವಾದ ಮತ್ತು ಭಯಂಕರ ಹಲಿಣಾಮಗಳು ಕೈನ್ಯಲಿಗೆ ತಿಳಿದುಬಂದ ಲಾಕನು ಬಯಸಿದನು!

ಪಜನ 20ರಲ್ಲ ಹೆತ್ತನ ಮಾತುಗಳಿಗೆ ಹುನ್ನಿ: ಬಯೋಣ. ಪಜನ 16ರಲ್ಲ ಹೆತ್ತನು ಹಿಂಗೆ ಹೇಳಿದ್ದನು, “ನಹೊಂದರರೇ, ಯೀಂನುವನ್ನು ಹಿಡಿದುಕೊಂಡವಲಗೆ ದಾಲತೋಲ ಸಿದ ಯೂದನ ಬಿಷಯವಾಗಿ ಹಲಿಣದ್ವೈನು ದಾಖಿಲನ ಬಾಯಾಯಂದ ವೊದಲೀ ಹೇಳಿಸಿದ ಶಾಸ್ತ್ರವಜನವು ನರವೆಲೆಯವದು ಅವಶ್ಯವಾಗಿತ್ತು.” ಪಜನ 20ರಲ್ಲ ಹೆತ್ತನು ತನ್ನ ಮನಸ್ಸಿನಲ್ಲಿದ್ದ ವಾಕ್ಯಭಾಗಗಳನ್ನು ಹೇಳಿದ್ದಾನೆ: “ಅವನ ಮನೆ ಹಾಳುಜಿಳಿಲ, ಅದು ಜನಶಾಸ್ಯವಾಗಿಲ ಎಂತಲೂ ಅವನ ಉದ್ಯೋಗವು [ನಾಯಕತ್ವದ ನ್ಯಾನವು NIV]<sup>30</sup> ಮತ್ತೊಬ್ಬವಿಗಾಗಿಲ ಎಂತನೂ ಕೀರ್ತನೆಗಳ ಗ್ರಂಥದಲ್ಲಿ ಬರೆದದೆ.” ಹೆತ್ತನು ಕೀರ್ತನೆ 69:25 ಮತ್ತು ಕೀರ್ತನೆ 109:8ರಲ್ಲಿನ ದಾಖಿಲನ ಮಾತುಗಳನ್ನು ಉಲ್ಲೇಖಿಸಿದ್ದಾನೆ. ಎರಡೂ ಕೀರ್ತನೆಗಳ ದಾಖಿಲನ ಬಲವಾದ ಮಾತುಗಳನ್ನು ಉಲ್ಲೇಖಿಸಿದ್ದಾನೆ. ಎರಡೂ ಕೀರ್ತನೆಗಳ ದಾಖಿಲನ ಬಲವಾದ ಶತ್ರುಗಳು, ನಾಯಕತ್ವದ ನ್ಯಾನದಲ್ಲಿನ ಜನರನ್ನು ಕುಲತು ಹೇಳುತ್ತವೆ. ಈ ಜನರು ದಾಖಿಲನ ಮೇಲೆ ತಿರುಗಿ ಜಡ್ಡ ಅವನನ್ನು ಸೀಂಹಾನಂದಿಂದ ತಜ್ಞಿಸಿದುವು

ತಯತ್ತ ಮಾಡಿದ್ದರು. ದಾಬಿದನು ದೇವರನ್ನು ಅವರನ್ನು ತೆಗೆದುಜಡುವಂತೆ ಮತ್ತು ಅವರ ಬದಲು ಅವಲಂಭನಬಹುದಾದ ದ್ಯುಭಕ್ತರನ್ನು ನೇಮಿಸುವಂತೆ ಶ್ರಾಂಕ ಸಿದನು. ಹೇತುನು ಒಬ್ಬರೆ ಹೇಳಿದ್ದು, ದಾಬಿದನು ಮೀಸ್ಯಿಯನ ರೂಪವಾಗಿದ್ದಾನೆ, ಮತ್ತು ಈ ವಾಕ್ಯಭಾಗಗಳು ಯಾದನು ಯೀಣುವನ್ನು ಹಿಡಿದುಕೊಟ್ಟಿದ್ದನ್ನು ಮತ್ತು ಯಾದನ ಬದಲು ಇನ್ನೊಬ್ಬನ್ನು ನೇಮಿಸುವ ಅವಶ್ಯಕತೆಯನ್ನು ಮುಂತಿಷಿಸಿತು.<sup>31</sup>

ಈ ಘಟನೆಯು ಅಖೋದ್ದುಲರ ಮೇಲೆ ಹಲಿಶುದ್ಧಿತ್ವನ ಬರುವಿಕೆಯ ಮೊದಲು ನಡೆದಿದ್ದಿಲಂದ, ಯಾದನ ಬದಲು ಇನ್ನೊಬ್ಬನ್ನು ಅಳಸಿಕೊಳ್ಳಬೇಕೆಂದು ಹೇತುಸಿಗೆ ಹೇಗೆ ತಿಂಬಿತು ಮತ್ತು ಈ ವಾಕ್ಯಭಾಗಗಳು ಯಾದನ ಬದಲಾಯನ್ನು ತುಲತು ತಿಂಬಿತುವೆ ಎಂದು ಅವಸಿಗೆ ಹೇಗೆ ಗೊತ್ತಾಯಿತು? ಬಹುಶಃ ಹೇತುಸಿಗೆ ಇಲ್ಲ ದಾಬಿಲನಲ್ಲಿತ್ತದ ಬಿಂಬಿತ ವಾದ ಪ್ರಕಟನೆ ಆಗಿರಬಹುದು. “ಯೀಣುವಿನ ತಿಳಿಕೊಳ್ಳಬಂತೆ ಅವರ ಬುದ್ಧಿಯನ್ನು ತೆರೆದ್ದು ನಮಯದಲ್ಲ ಈ ಬಿಷಯಗಳನ್ನು ಕಳಿತರಬಹುದು (ಲಳಕ 24:45). ಹೇಗೂ, ಆ ಸುಧಿಯು ಅವಸಿಗೆ ದೇರೆಯಿಲು, ಹೇತುನು ಯಾದನ ಬದಲಾಯನ್ನು ಅಯ್ದು ಮಾಡುವಾಗ ಬೇಕಾದ ಅಹಂತೆಗಳನ್ನು ತಿಳಿಕೊಂಡನು:

ಅದುದಲಂದ ಕರ್ತನಾದ ಯೀಣು ನಮ್ಮೆಲ್ಲ ಬರುತ್ತಾ ಹೋಗುತ್ತಾ ಇದ್ದ ಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾನ್ನಾನು ಮಾಡಿಸಿದ್ದ ಮೊದಲುಗೊಂಡ ಯೀಣು ನಮ್ಮು ಬಂಧಿಯಂದ ಮೇಲಂಳಿತಾರೆಕಂಷ್ಟೆಲಿದ ದಿನದವರೆಗೂ ನಮ್ಮ ಜೊತೆಯಲ್ಲಿದ್ದವರೆಗಳಿಗೆ ಒಬ್ಬನು ನಮ್ಮಾದಿಗೆ ಆತನ ಪುನರುತ್ಥಾನದ ಬಿಷಯದಲ್ಲ ನಾಜೀಹೆಂಬವನಾಗಬೇಕು (ಪಜನಗಳ 21, 22).

ಹೇತುನ ಮಾತುಗಳು ಮಾರು ಅಹಂತೆಗಳನ್ನು ಹೊಂದಿದ್ದವು:<sup>32</sup> (1) ಯಾದನ ಬದಲ ವೃತ್ತಿಯ ಅಖೋದ್ದುಲರೊಂದಿಗೆ ಜೊತೆಯಲ್ಲಿದ್ದವನಾಗಿರಬೇಕು; ಒಬ್ಬ ಸ್ತ್ರೀಯನ್ನು ಬದಲ ತೆಗೆದುಕೊಳ್ಳಲು ನಾಧ್ಯವಿಲ್ಲ.<sup>33</sup> ನಭಿಯ ಶ್ರಾರಂಭದಿಂದಲೂ, ಪುರುಷ ನಾಯಕಪ್ರವನ್ನು ಎತ್ತಿಹಿಡಿಯಲಾಗಿದೆ. (2) ಯಾದನ ಬದಲ ವೃತ್ತಿಯ ಯೀಣುವಿನ ಸೇವೆಯ ನಮಯದಲ್ಲ ಆತನೊಂದಿಗೂ ಅಖೋದ್ದುಲರೊಂದಿಗೂ ವ್ಯಾಪಕವಾಗಿ ನಂಜಲಸಿದವನಾಗಿರಬೇಕು. ತೇವಲ ಹಸ್ತರಂಡ ಶಿಷ್ಯರು ಮಾತ್ರ ಯೀಣುವಿನೊಂದಿಗೆ ಪ್ರಯಾಣ ಮಾಡಿರಾಲ್ಲ; ಒಮ್ಮೆ ಯೀಣು ಎತ್ತತ್ತು ಜನರನ್ನು ನೇವೆಯ ಪ್ರಯಾಣಕ್ಕೆ ತಳಹಿಸಿದನು (ಲಳಕ 10:1). ಈ ಅಹಂತೆಯ ಉದ್ದೇಶವು ಬಹುಶಃ - ನತ್ತುವರೊಳಗಿಂದ ಎದ್ದುವನು ಯೀಣುವೇ ಹೊರತು ಒಬ್ಬ ನಕಲ ವೃತ್ತಿಯಲ್ಲ - ಎಂಬ ಅವರ ನಾಜೀಗೆ ವಿಶ್ವಾಸಾರ್ಥವಾಗುವಂತೆ ಇರಬಹುದು. (3) ಯೀಣುವನ್ನು ಜೆನ್ನಾಗಿ ಅಲಿತ ವೃತ್ತಿಯು, ಅವರು ನೇರಡಿದ್ದ ಯೀಣುವೇ ಹೊರತು ಬೇರೆ ಯಲ್ಲ ಎಂದು ಅಲಿತಕೊಳ್ಳಲು ಅಹಂನಾಗಿರುತ್ತಾನೆ. ಯಾದನ ಬದಲವೃತ್ತಿಯ ಯೀಣುವಿನ ಪುನರುತ್ಥಾನಕ್ಕೆ ನಾಜೀಯಾಗಿರಬೇಕು.<sup>34</sup> ಯೀಣು ನತ್ತುವರೊಳಗಿಂದ ಎದ್ದ ತರುವಾಯ ಆತನನ್ನು ನೋಡಿರಬೇಕು. ಅನೇಕ ಜನರು ಪುನರುತ್ಥಾನವಾದ ಯೀಣುವನ್ನು ನೇರಡಿದ್ದರು (ಇ ಕೊಲಂಧ 15:6).

ಹೇಗೂ, ಒಬ್ಬರು ಮಾತ್ರ ಈ ಎಲ್ಲ ಅಹಂತೆಗಳನ್ನು ಹೊಂದಿದ್ದರು: “ಈ ಮಾತುಗಳನ್ನು ತೇಜ ಅವರು ಯಾಸ್ತುಸೇನಿಸಿಕೊಳ್ಳಬೇಕು<sup>35</sup> ಬಾನ್ಡಬನೆಂಬ<sup>36</sup> ಯೋಣಸೇಫನನನ್ನೂ ಮತ್ತೀಯ ನನ್ನು ನಿಷ್ಠಿಸಿದರು” (ಪಜನ 23). ಶಾಸ್ತ್ರಗಳ ಈ ಮನುಷ್ಯರ ಬಿಷಯದಲ್ಲ ಹೆಚ್ಚೆನು ಹೇಳುವದಿಲ್ಲ,<sup>37</sup> ಆದರೆ ಒಬ್ಬರೂ ಬಹುತ್ತೇ ವೃತ್ತಿಗಳಾಗಿರಲಾಗುತ್ತೇ ನಾಕು! ಒಬ್ಬನೇ ವೃತ್ತಿ ಯಾದನ ಬದಲಾಗಿ ಬೇಕಾದದಿಲಂದ ಮತ್ತು ಒಬ್ಬರೂ ವೃತ್ತಿಗಳು ಎಲ್ಲ ಅಹಂತೆಯನ್ನು ಹೊಂದಿದ್ದಿಲಂದ, ಈ ಬಿಷಯವನ್ನು ದೇವರ ಹಂತದಲ್ಲ ಇಟ್ಟರು:

ಅವರು ಹ್ಯಾಥಿಸಿದರು - “ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪ್ರೋನ್ತಲತನಪೆಂಬ ಈ ನೇಮಾನಾನ್ನಿಂದ ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವದಲಿಂದ ಆ ನ್ನಾನವನ್ನು ಹೊಂದುವರದಕ್ಕೆ ಈ ಇಬ್ಬರಲ್ಲ ನಿಂದ ಅಲಿಸಿಕೊಂಡುವನನ್ನು ತೊಲಿಸಿಕೊಡು ಎಂದು ಹೇಳಿದರು (ಪಜನಗಳ 24, 25).

ಈ ಪ್ರಾರ್ಥಕದಿಂದ ಇತ್ಯಾರ್ಥನೇಯ ನಮಶಿಳಿನಲ್ಲಿಟ್ಟದ್ದು ಇದು ಎರಡನೇಯ ಬಾಲ ಮತ್ತು ಹ್ಯಾಥನೇಯ ಮಾತುಗಳು ನಮಗೆ ದೊರೆತದ್ದು ಮೊದಲ ಬಾಲ. ದೇವರು ಇಲ್ಲ ಕಡೆಯೋಗ್ಗೇಜ್ಜಾನ್ತಿ, ಹೃದಯಗಳನ್ನು ಬಲ್ಲಿವರು ಎಂದು ನಂಬಿಂಧಿನಲ್ಲಿಟ್ಟಿರ್ದಾನೆ. “ಮನುಷ್ಯನು ನೋಡುವರಂತೆ ದೇವರು ನೋಡುವದಿಲ್ಲ, ಮನುಷ್ಯನು ಹೋರಿಗಿನ ತೋರಿಕೆಯನ್ನು ನೋಡುತ್ತಾನೆ ಆದರೆ ಯಿಹೋವನು ಹೃದಯವನ್ನು ನೋಡುತ್ತಾನೆ” (1 ನಮುವೇಲ 16:7).

ಯೂದನ ಅಂತ್ಯವನ್ನು ಎಷ್ಟು ನೂಕ್ಕೆಪಾಗಿ ವ್ಯವಹರಿಸಿದೆ ಎಂದು ಗಮನಿಸಿಲಾ: “ಯೂದನು ತನಗೆ ತಕ್ಕ ಸ್ಥಳಕ್ಕೆ ಹೋದನು.” “ತನಗೆ ತಕ್ಕ ಸ್ಥಳ” ಎಂದರೆ “ತನ್ನ ಕಾಯಿಗಳ ನಿಖ್ಯಾತಿ ತನಗೆ ದೊರೆ ಜೀವಕಾದ ಸ್ಥಳಕ್ಕೆ ಹೋಗುವದು.” NIVಯಲ್ಲ ಅದು “ಆನಿರ ಜೀವಕಾದ ಸ್ಥಳಕ್ಕೆ ಹೋದನು” ಎಂದಿದೆ. ಯೂದನು ತನ್ನ ಅಪ್ರೋನ್ತಲತನಕ್ಕೆ “ಭ್ರಷ್ಟನಾಗಿ” ಹೋದ ದ್ವಿಲಿಂದ (“ಇದ್ದುದಲಂದ”), ಯೂದನ “ನ್ನೂರ ಸ್ಥಳವು”<sup>38</sup> ಯಾವದೆಂದು ನಂದೇಕ ಪಡುವದಕ್ಕೆ ಕಾರಣಿಲ್ಲ, ಎಷ್ಟೂಂದು ಅಮೂಲ್ಯ ಭರವಣಿ ಇಡಬಹುದಾದ ಜೀವನಕ್ಕೆ ಎಲಧಾ ದುರಂತದ ಅಂತ್ಯ!

ಇದ್ದು ಹೋದ ಯೂದನನ್ನು ಇಬ್ಬರಲ್ಲ ಯಾರು ಬದಲಾಗಿ ನೇಮಕವಾಗಬೇಕು? ಪಿಲಿಬ್ಬಾತ್ತಾನು ಇನ್ನೂ ಅಪ್ರೋನ್ತಲರ ಮೇಲೆ ಬಂದಿರದ ಕಾರಣ ಅವರು ದೇವರ ಆಯ್ದಿಯನ್ನು ಹೇಗೆ ತಿಳಿಕೊಳ್ಳಬೇಕು? ಉಪಯೋಗಿಸಿದ ವಿಧಾನ ಬಹು ವಿನ್ಯಾಸಕಾಲಯಾಗಿತ್ತು; “ಅವರ ಗೋಣಸ್ತರ ಜೀಯ ಹಾಕಿದರು” (ಪಜನ 26:೧; ಒತ್ತಿ ಹೇಳಿದ್ದ ನನ್ನದು). ಮೂಲ ಭಾಗದಲ್ಲ ಹಿಂದಿರೆ: “ಅವಲಿನೋಣಸ್ತರ ಜೀಯ ಹಾಕಿದರು.”<sup>39</sup> ತೆಲ್ಪು ಭಾಷಣಾರ್ಥಗಳಲ್ಲ “ಅವರ ಜೀಯ ಹಾಕಿದರು” ಎಂದಿದೆ. ವಿಧಾನದ ಕುಲತು ನಮಗೆ ಸ್ವಷ್ಟಪಾಗಿ ತಿಳಿದಿಲ್ಲ,<sup>40</sup> ಆದರೆ ಇಂದಿನ ದಿನಕ್ಕೆ ಹೋಣಸಿದರೆ ಅದು ಒಣ ಹುಲ್ಲುಕಡ್ಡಿಯನ್ನು ಎಚೆಯುವದು ಅಥವಾ ನಾಣ್ಯವನ್ನು ಮೇಲೆ ತೊರುವದಕ್ಕೆ ನಮಾನವಾಗಿದೆ.<sup>41</sup>

ನಲಿಯಾದ ವಿಧಾನದ ಕುಲತು ನಮಗೆ ನಿಬಿರವಾಗಿ ತಿಳಿದಿಲ್ಲವಾದರೂ, ಎರಡು ಅಂಶಗಳನ್ನು ಒತ್ತಿ ಹೇಳಬೇಕು: (1) “ಅವಲಿನೋಣಸ್ತರ ಜೀಯ ಹಾಕಿದರು” ಎಂದು ಹೇಳುವಾಗ, ಅಲ್ಲಿದ್ದರು ಇಬ್ಬರ ಅಭ್ಯರ್ಥಿಗಳಿಗೆ ಘರವನ್ನು ಹಾಕಿದರು ಎಂದಿಲ್ಲ. ಈ ಮನುಷ್ಯರ ಹೃದಯವು ದೇವರಿಗೆ ಮಾತ್ರ ತಿಳಿದಿತ್ತು; ಅಪ್ರೋನ್ತಲರಿಗೆ ತಿಳಿದಿರಲ್ಲ. (2) “ಅವಲಿನೋಣಸ್ತರ ಜೀಯ ಹಾಕಿದರು” ಎಂದು ಹೇಳುವಾಗ, ಅಲ್ಲಿದ್ದರು ವಿಷಯವನ್ನು ವಿಧಿಗೆ ಅಥವಾ ಅರ್ಥಕ್ಕೆ ಇಡಿಲ್ಲ, ಬದಲಾಗಿ ಸಿಧಾರ್ಥವನ್ನು ದೇವರ ಹಸ್ತಕ್ಕೆ ಇಟ್ಟು.

ಯೂದನ ಬದಲಾಯ, ಯೇಸು “ಶಾಸ್ತ್ರದಜನಗಳನ್ನು ತಿಳಿಕೊಳ್ಳಲಿಂತೆ ಅವರ ಬುದ್ಧಿಯನ್ನು ತೆರೆದನು” ಒಂದು ಭಾಗವಾಗಿತ್ತು ಎಂದು ನಾನು ಈಗಾಗಲೇ ನೂಡಿಸಿದ್ದೇನೆ (ಲಾಕ 24:45). ಬಹುಶಃ ಯೇಸು ಅವಲಿಗೆ ಈ ವಿಧಾನವನ್ನು ಕೊಟ್ಟಿರಬಹುದು ಅಥವಾ ಅಪ್ರೋನ್ತಲರು ಈ ವಿಧಾನವು ಅವಲಿಗೆ ಪರಿಜಯವಿರುವದಲಿಂದ ಅದನ್ನು ಉಪಯೋಗಿಸಿರಬಹುದು. ಹಳೆ ಒಡಂಬಡಿಕೆಯಲ್ಲ ಜೀಯ ಹಾಕುವದು ನಾಮ್ರಾನ ಪದ್ದತಿಯಾಗಿತ್ತು;<sup>42</sup> ಯಾಜಕರು ಯಾವ ಕಾಯಿಗಳನ್ನು ಮಾಡಬೇಕೆಂದು ನಿರ್ಧಾರಿಸಿದರು (ಲಾಕ 1:9). ಹಳೆಬಡಂಬಡಿಕೆಯಲ್ಲ ಹಿಂದಿರೆ ಹೇಳಿದೆ, “ಉಡಿಯಲ್ಲ ಜೀಯ ಹಾಕಬಹುದು ಆದರೆ ತೀಕ್ಕು ಯಿಹೋವನದೇ”

(ಜ್ಞಾನೋಳತ್ತಿ 16:33).

ಅಪ್ರೋನ್ತಲರ ಕೃತ್ಯಾಗಳು 1ರಣ್ಣ ಜೀಎ ಹಾಕುವದರ ಕುಲತು ನನಗೆ ಹೆಚ್ಚು ತಿಂಡಿಲ್ಲ, ಅದರೆ ನನಗೆ ಗೆತ್ತಿರುವವುಷಿ: ಹರಿಶುದ್ಧಾತ್ಮನ ಒಟ್ಟೆ ಬಂದ ತರುವಾಯ, ಈ ಹದ್ದತಿಯು ಎಂದಿಗೂ ಶೈತ್ಯಲಂದ ದೇವರ ಜಿತ್ತವನ್ನು ಅಲಿತುಕೊಳ್ಳಲು ಎಂದಿಗೂ ಉಹಯೋಗಿ ಸಲ್ಲಿಡಿಲ್ಲ!<sup>43</sup> ಅದಿ ಶೈತ್ಯ ನಭಿಯಲ್ಲ ಹಿಲಯರನ್ನು ಮತ್ತು ಸಭಾನೇವಕರನ್ನು ಆಯ್ದು ಮಾಡುವಾಗ ಈ ಹದ್ದತಿಯನ್ನು ಅನುಸಲಿಸಲಿಲ್ಲ (ಅಪ್ರೋನ್ತಲರ ಕೃತ್ಯಾಗಳು 6; 1 ತಿಂಡಿ 3; ತಿಂಡಿ 1). ಈ ಲಂಡಿಯಲ್ಲ ಅವರು ತಪ್ತಿಗಳ ಕುಲತ್ ಜಿನ್ನಾಜಿಫಾಯಿಗಳನ್ನು ಹಲಹಲಿಸಿಕೊಳ್ಳಲಿಲ್ಲ (15:1-31). ನಮ್ಮ ಮತ್ತು ಖಲ್ಲುಕಟ್ಟಿಯನ್ನು ಎಳೆದು, ಜಾರು ಬಂಡೆಯ ಮೇಲೆ ಯಾರು ವೇದಲು ಹೋಗಬೇಕು ಅಥವಾ ಯಾಲಿಗೆ ಕೇಳಿನ ಮೊದಲ ಭಾಗ ದೊರಕಬೇಕು ಎಂದು ಹೇಳಲು ಉಪಯೋಗಿಸುವದು ನಲ, ಅದರೆ ದೇವರ ಜಿತ್ತವನ್ನು ತಿಳಿಕೊಳ್ಳಲು ಇದು ಮಾಗುವಲ್ಲ. ದೇವರ ಜಿತ್ತವನ್ನು ತಿಳಿಕೊಳ್ಳಲು ನಾವು ಅತನ ಆತ್ಮ ಶೈಲಿತ ವಾಕ್ಯಗಳಿಗೆ ಹೋಗುತ್ತೇವೆ. ಅಪ್ರೋನ್ತಲರ ಕೃತ್ಯಾಗಳು 1ರಣ್ಣ ದೇವರ ಜಿತ್ತವನ್ನು ಕಂಡುಕೊಳ್ಳಲು, “ಜೀಎ ಹಾಕುವದು” ಶಾಶ್ವತವಲ್ಲದ, ದೇವರಿಂದ ಒಟ್ಟಿಗೆ ಹಡೆದ ಕಾರ್ಯವಾಗಿತ್ತು; ಇಂದು ಅದು ಅಂಥಬಿಶ್ವಾಸವಾಗುತ್ತದೆ!<sup>44</sup>

ಇಬ್ಬರಣ ದೇವರು ಯಾರನ್ನು ಆಯ್ದು ಮಾಡಿದನು? “... ಜೀಎ ಮತ್ತೀಯನಿಗೆ ಬಂದದಲಿಂದ ಅವನು ಹೆನ್ನಿಂದು ಮಂದಿ ಅಪ್ರೋನ್ತಲರ ಸಂಗಡ ನೇಲ ಎಣಿನಲ್ಲಿಟ್ಟನು” (ಪಜನ 26ಬಿ). ದೇವರು ತನ್ನ ಆಯ್ದೀಯನ್ನು ಮಾಡಿದ್ದನು.<sup>45</sup> ಮತ್ತೀಯನು ಹೆನ್ನರಿಡನೇಯ ಅಪ್ರೋನ್ತಲನಾದನು. ಹೊನ ಒಡಂಬಡಿಕೆಯಲ್ಲ ಮತ್ತೆ ಮತ್ತೀಯನ ಹೆಸರು ಕಾಬಿಸಿಕೊಳ್ಳಲಿಲ್ಲ, ನಮ್ಮ ಧಾರ್ಯಾಗಳಲ್ಲ ಶ್ರುತಿ ಬಾಲ ನಾವು ಅಪ್ರೋನ್ತಲರ ಕುಲತಾಗಿ ಓದುವಾಗ, ಮತ್ತೀಯನು ಅಲ್ಲ ಇದನು. ನಂತಹದಾಯದ ಪ್ರಕಾರ, ಅವನು ಬಂಧುಗ್ರಾಹಿಯಕ್ಕೆ ಸುವಾತಾನೆಂದರೆನಾಗಿ ಹೋದನು ಮತ್ತೆ ಅಲ್ಲ ಕೊಲ್ಲಲಿಟ್ಟನು.<sup>46</sup> ಇದು ಸಕ್ಯಪ್ರೋ ಅಲ್ಲಪ್ರೋ, ಅಪ್ರೋನ್ತಲರು “ಯೆರಣಸಲೇಹು ವೇದಲುಗೊಂಡು, ಎಲ್ಲ ಯೂದಾಯ, ಸಮಾಯ ಮತ್ತು ಲೋಕದ ಕಟ್ಟಕಡೆಯವರೆಗೆ ಯೇನುವಿನ ನಾಕ್ಕಿಗಿಂಧರು” (1:8).

ಅಪ್ರೋನ್ತಲತನಕ್ಕೆ ಹನ್ನರಿಡರ ಶೂಳಣ ನಂಬೆಯು ಪ್ರಾನಃ ನೇಲತು.<sup>47</sup> ಸಿದ್ಧತೆಯು ತೀರಿತು. ಹರಿಶುದ್ಧಾತ್ಮನು ಬರುವದಕ್ಕೆ ನಮಯವಾಗಿತ್ತು!

## ಮುಕ್ತಾಯ

ಅಪ್ರೋನ್ತಲರ ಕೃತ್ಯಾಗಳು 2ರ ಅಧ್ಯಾತ್ಮವಾದ ಭಂಗನೆಗಳನ್ನು ಬರಮಾಡಿಕೊಳ್ಳುವದಕ್ಕೆ ಸಿದ್ಧತೆ ಬೇಕಾಗಿರುವದಂತೆ, ನಾವೂ ನಮ್ಮ ಹೃದಯಗಳನ್ನು, ಮನಸ್ಸುಗಳನ್ನು ಮತ್ತು ಜೀವಿತಗಳನ್ನು ದೇವರು ಉಪಯೋಗಿಸುವ ಲಂಡಿಯಲ್ಲ ಸಿದ್ಧ ಮಾಡಿಕೊಳ್ಳಬೇಕು. ಹಾಹದಜ್ಞ ಜಿದ್ಯುಹೋಗಿರುವ ಲೋಕದ ಬಂದು ದರ್ಶನ ನಮಗಾಗಬೇಕು. ತಪ್ಪಿಹೋಗಿರುವವರ ಭಾರ ನಮ್ಮ ಆತ್ಮಗಳಲ್ಲ ಅವಶ್ಯ. ನಾವು ಇದಕ್ಕಿಂತ ಬೇಗನೆ ಸಿದ್ಧತೆ ಮಾಡಿಕೊಳ್ಳಬೇಕಾಗಿ.

ನಮ್ಮ ಜೀವನ ದೇವರೊಂದಿಗೆ ನಲಯಾಗಿದೆ ಎಂದು ಬಜಿತಪಡಿಸಿಕೊಳ್ಳುವದು ಬಹುಮುಖ್ಯವಾದ ಸಿದ್ಧತೆಯಾಗಿದೆ. ನೀವು ಸುವಾತೆಗೆ ಬಿಂದೆಯರಾಗುವದು ಅವಶ್ಯಪ್ರೋ? ತಪ್ಪಿಹೋಗಿತ್ತಿರುವ ದೇವಪ್ರತಿರಾಗಿ ನೀವು ಪ್ರಾಣಿಗಳನೆಂದು ಅವಶ್ಯವಿಲ್ಲಪ್ರೋ? ಹಾಗಾದರೆ, ಅದನ್ನು ಮುಂದೆ ಹಾಕಬೇಡಿಲ!

ಟಿಪ್ಪಣಿಗಳು

“నబ్బుతో దినదల్ల త్రయాంమాడుపట్టు దార” ఇదు నబ్బుతో దినదల్ల ఒబ్బ యహాయ్ను ఎప్పు త్రయాం మాడబేకిందు యహాద్వార బేధాధకను నేఱిసిట్టు: నుమారు 2,000 అడి. అకిలు ఆళతెయిలు కదినంటింద ఇష్టత్తు అంగుల వ్యాక్యానచిరుత్తెద్దలింద. “నబ్బుతో దినదల్ల త్రయాంమాడుపట్టు దార”పు ఒందు మీతాయ మారు నాల్గుంశికింద ఏట - ఎంటాంశడప్ప వ్యాక్యానచాగుత్తిట్టు. యీఎనుబిన దివారోజంపు బేధాన్యద క్రత్తిర షణిస్త్టు, అదు ఎళ్ళిచురగి గుడ్డ తూపచ తప్పునఱ్లత్తు (లూక్ 24:50). బేధస్వపు యీరానశేఖినిద నబ్బుతో దినదల్ల త్రయాంమాడుపట్టు దారిచిత్తు. అతోల్నటలర కృత్యగంభి 1:12రల్ల, ఎళ్ళిచురగి బ్యాప్టిస్టు “యీరానశేఖిని బఱి, నబ్బుతో దినదల్ల త్రయాంమాడుపట్టు దారిచిత్తు” ఎందు స్వేచ్ఛావాగిదే. అదుదలింద శిశ్యు యీరానశేఖిని కింతియగలు బహ్యదార త్రయాంమినబే కాగిరాల్ల. “నబ్బుతో దినదల్ల త్రయాంమాడుపట్టు దార” ఎన్నప్పుడు తేంపల దారవస్తు నొజిసికే హోరచు యీఎను నబ్బుతో దినదల్ల దివారోజంవాదద్దన్న నొజినాల్ల. <sup>2</sup> ఈ త్రయ్యుకుదాఖలీయ జల్స్ 4, 1776రందు సంయుక్త రాశ్వర స్వాపకలింద, ప్రేషన్ జుప్సాదింద న్నాపంత్రచాయితు ఎందు నాల రుజువాతుగోళమిల్పట్టితు. న్నాపంత్రద యుద్ధపు ఇదర తరువాయ స్వేచ్ఛ నమయదఱ్మయీ జరుగితు. నిష్పత్తి అమేలికెయిలు ఇరిద్దరే, నిష్పత్తి అంధర్మే రాష్ట్రియ డాబలీయన్సు నొఱదబహుదు. <sup>3</sup> రోచముద సరకారవస్తు ఎక్కుతాకువదదక్కే మాతాజమువానిగఁ ఒందు రాజకీయిగఁ గుంతు ఇత్తు, హోచు సరకారద ముంజన ఆయ్వోల్ల (సుంకంద చుత్తాయి) చుట్టు చుంజినే ఒబ్బ మాతాజమాని ఇబ్బరు ఒచ్చికి కేలను మాడువదెందరే, అదు కెక్కను హేంగే జినరస్సు ఒందుగుడికిసుత్తునేందు తేలినుత్తుడే. <sup>4</sup> జేలే పట్టగంభి చుత్తాయి 10, మాక్స్ 3 చుట్టు లూక్ రెల్ల కాబిలపుదు. <sup>5</sup> లూక్ 24:53రల్ల, “ఇటుత్తెద్ద” ఎంబ హదపు అవరు తమ్ము వస్తుగంభస్తు ఇటుత్తెద్ద న్నాశ, రాత్రి కంచియిత్తెద్ద న్నాశ చుట్టు భోజనవస్తు మాడుత్తెద్ద న్నాశచప్పన్న నొజినుత్తుడే. లూక్ 24:53 నొజినుచంట, దినదల్ల అవరు “యావగాలూ అలయదఱ్మయత్తెద్దరు.” 1:14రల్ల నమందిసిదే జనర చుట్టు బేంచుయాగి 1:15రల్ల నమాదినల్లట్ట 120 జనరూ మేలుప్పలిగేయిల్లద్దు ఎందు నామాన్యవాగి శూహిసబహుదు. ఆదరే వాక్య భాగాపు ఇదన్ను హేళుపిడిల్ల. బదలాగి 1:14 హేళుప త్రకార, అపోలోస్తలరు కేలపరోంగిగే క్రూడికనుత్తెద్దరు. అపోలోస్తలరు నదాకాల ఆలయదల్ల ఇటుత్తెద్దలింద ఈ క్రూధనగెంగ ఆలయదల్ల నెడిరబేసు. చుట్టు 1:15 రల్లన సమూహపు ఆలయద ఒందు మనయిల్లరబహుదు. <sup>6</sup> కేలపర త్రకార ఇదు మాక్స్నేసిసికేశాట్టువయ యోఇ కానన తాయియ మనయిల్లరబహుదు (12:12). <sup>7</sup> అమేలికెయిలు, “అవరు స్వేచ్ఛ ఇంటర గమనసేళియింతె ఇరాలల్” ఎందు నాపు హేళుత్తేచే. <sup>8</sup> దేంపర రాజ్యపు “క్రత్తిరవాగిద” ఎందు యీఎనుపు మారు పండిగఁ చేందలే నుడిద్దను. ఆదరే అదు ఇన్నా బందిరాలల్. <sup>9</sup> “బదు నొరు జనరింత హిచ్చ జనరిగే ఒందే బాల” యీఎను కాపిసికేశాండద్దలింద (1 కేలాంధ 15:6), ఈ 120 జనరు క్రిస్తనస్తు కింబాణిసి లుఱద ఎల్లా జనరస్తు ఒకసేండరాలు. ఉఱిచెపు బహుల రాలాయిద్దారబహుదు. <sup>10</sup> లూక్ 10:38.

16:13). <sup>19</sup>బమ్మ రాజువు స్తాపినల్చుట మేలు, అప్పొన్తులయ మరణకొందిద తయాయ, అవరు తమ్మ సింహానసగళ మేలే కుఱతకొండ యీఎనుబినోందిగే ఆటుపరు - కంటానస్సు తిరస్తులిసిద హస్తేరడు కులగళ మేలే నావుయితిల నుపరు. అపర బదలు ఇనేశ్వరున్న నేఁ బినువ ఆగ్రాచిరాల్ల. <sup>20</sup>“నహోఎరయ” ఎంబ పదపు ఏరాడు బాల లాపయోగినల్చుట్టే - 1నేఁ వజనదళు ఒందు బాల మత్తు 16నేఁ వజనదళు ఒందు బాల. ఈ పున్తుకుదళు ఈ పదపు మోదల బాల లుపయోగినల్చుట్టే.

<sup>21</sup>శాస్త్రగళ త్రేలేంపణిగే ఇదు బలవాద పలిజ్జేదవాగిద. <sup>22</sup>యీఎనుబిగే ద్వోఽ బగేయలు యుదసన్ను ఆలసికొళ్ళలాయితు ఎందు కేలపరు నాధిసుత్తారే. క్రిస్తునస్సు అల్లగళియలు హేతును ఆయ్యియాగిద్దునో? యారు జేస్సినపరు ఎందు వాగ్యాద మాడలు ఉజడపరు ఆయ్యియాగిద్దరో? అపరేనాగిద్దరో ఆదక్కారీ ఎల్లరూ ఆయ్యియాగల్ల, ఆదరే అపరు ఏనాగబేకాగితోఁ ఆదక్కాగి ఆయ్యియాదరు. యీఎనుబిగే ఆపర బలహినతే తిజిదిత్తు, ఆదరే అపర బలవస్తు ఆతను గమసిద్ధును. ఇదు ఆస్తికరలగి హేఁగే నశ్యవాగితోఁ ఆడే లింప యల్ల యుదసిగు ఇత్తు, యుదసన్ల శ్రేష్ఠవాద నామధ్యాచిత్తు, అవను ఉజడవలిగించ శిథితసాగిద్దును యాకేందరే ఆపను యుదాయిదవసాగిద్దును, ఉజడపరు గాలాయిదపరు ఎందు కేలపరు అభిష్టాయ పడుత్తారే (111). యీఎనుబిన మత్తు ఆతన కింబాలపర కణద జపవాఖ్యాలయ యుదసిగే కేఁడల్చుట్టు. యీఎనుబిగే ఆవన మేలే గౌరవిత్తు ఎందు తోఁలనుత్తె (యోహాన 12:6; 13:29). <sup>23</sup>“శూరంభిదిందలూ స్వేతాననో” ఎంబ వాక్యపు, దేవర మగువు ఎందిగు కృష్ణయింద ఇజ్ఞహోఁపదిల్లపెందు నంబువ కేలపలింద అపయోగినల్చుట్టే. యీఎను యుదసన్ను “స్వేతానను” ఎందు కరేదను (యోహాన 6:70, 71), ఆదరే అవను హేతునన్ను “స్వేతాన” ఎందు కరేదను (మాక్ 8:33); ఎరడూ మాతుగళు, అపరు స్వేతానను తమ్మస్తు ఉపయోగినుపంతే అవకాశ కల్పిసిద్దురు ఎందు అధ్యేనుత్తపే. యుదాన కృదయదళ యీఎనుబిగే ద్వోఽ మాడబేండు స్వేతానను కాశిదనేంద మత్తు “స్వేతానను అవనోళగే హోక్కును” ఎందు నశ్యవేదపు కేఁటుత్తదే (యోహాన 13:2, 27). ఆదరే ఇదు యుదాను శూరంభిదిందలూ స్వేతాననాగిద్దును ఎందు హే ఈపదిల్ల. <sup>24</sup>అనేఁక నప భాణాంటరగళు ఈ ఆడేతడియన్ను వజనగళ 18 మత్తు 19న్ను త్రస్తేఁప జిస్సే కాశువదర మాలక సూజినుత్తపే. KJVయల్ల ఈ త్రస్తేఁప జిస్సేయల్ల, ఆదరే ఈ ఎరడూ వాక్యగళ మాతుగళ హేతును మాతాడుత్తరాల్లపెందు న్యష్ట పడినుత్తదే. యుదసిగే నాయితు ఎందు అల్లాపదిలగి హేతును బివలినువ అగ్రయిబరాల్ల. హేతును “అపర భాషయు” అరే మాయివెందు ఎందూ నూజినశ్శల్ల. తన్న శ్రోతుగళగే “అశేల్మామా” ఎంబ పదద అధరపస్తు బివలినువదు అనావశ్యకవాగిత్తు. <sup>25</sup>ఈదు అరేమాయ పదచాగిత్తు, ఆదన్ను “క” అశ్చర్ధద మాలక అధివా ఇల్లదిద్దురూ బరేయిబహుదిత్తు. <sup>26</sup>నశ్యవేదపు దేవలింద అల్లపెందు నంబువ జనరు, ఈ ఎరడూ బివరణీయన్ను ఉపయోగిసి నశ్యవేదపు తన్నస్తే బిరోధి సుప్రదే ఎందు కేఁటుత్తారే. మత్తాయ 27:6, 7 రణ్ ఆదరే త్రపియోందు ఘటనే కొడడ యాజకరు హోలవస్తు కొండుకొండరు, అట్టొన్తలర కృత్యగళ 1 కేఁటపంతే యుదాన హోలవస్తు కొండుకొండను. ఎరడస్తు ఒప్పుగి కాశువదాదే, నమగే తిజదు బయివ సంగతి: యాజికరు యుదాన హందిద హోలవస్తు కొండుకొండరు: ఆదుదలిం హోలవు కానాను బద్ధపాగి యుదసిగే సేఁలత్తు. మత్తు మత్తాయ 27:8ర త్రపార ఈ హోలవస్తు “జిచ హక్కుద హేల” ఎందు కరేయలాగిదే, యాకేందరే ఆదు హక్కేయ కణదిద కేళ్ళల్చుట్టు. ఆదరే అశోన్తలర కృత్యగళ 1ర త్రపార ఆదు “జిచ హక్కుద” హోలవెందు కరేయల్చుట్టు యాకేందరే అల్ల యుదాన రక్తపు ఇంగితు. ఎరడూ బివరణీయన్ను ఒప్పుగి నేఁ లిసిదారే, నమగే హిఁగే తిజదుబయివదు: ఆ హోలవు “జిచ హక్కుద” హోలవెందు కరేయల్చుట్టు ఎరడు కారణగళద్వపు: మత్తాయిను ఒందు కారణ కొడుత్తానే, లూతను ఇన్నోందు. <sup>27</sup>యీఎనువస్తు హిదిదుకొడలు ఈ హణపు యుదసిగే కొండుల్చుట్టు (మత్తాయ 26:15). <sup>28</sup>నేఱు కాశికొళ్ళలు యుదాను హగ్గవనేన్ను ఇల్లపే ఇస్తపదోఁ ఉపకరణవనోఁ అపయోగిసిర బహుదు. <sup>29</sup>జేఇ మణ్ణస్తు ఆ హోలదిద తేగెదు జేడిమణ్ణేన హాత్రెగళన్ను మాడువదక్కే లుపయోగినువ వ్యక్తియ ఈ కుంబారన హోలద యజమాననాగిద్దును. కుంబారను తన్న కేలనవస్తు ఆ హోలదళ ముగిసిదాగ ఆదు త్రయోజనచిల్లద్దగాగిత్తు. (గఁ

କେଳନକୁ ଲୋହଯୋଗିନିମଧ୍ୟ ଆମିନ ପ୍ରଦେଶରେ ହେଉଥିଲା.) ଅଜରୋଟୁଗେ, ଯହଦନ ଦେଖିବୁ ଆ ପ୍ରଦେଶରେ ନୁହିଲା ଯାଏଇନିମଧ୍ୟ ପ୍ରଦେଶରେ ହେଉଥିଲା କିମ୍ବା ମତ୍ତୁ କେବଳ ମୁହବତୁ ବେଳେ ନାବ୍ୟନଗର ଅଧିକାରୀଙ୍କ କୌଣସିକୁ ଆମିନ, ଅପରେଣଗରେ ହୋଇପୁ ନମ୍ବାଧିଗଭ “କୁଂବାରନ ହୋଲ” ଏଠାମୁ କରିଯୁଥିଲୁଛିତୁମେ. ଏଇ ହଦିପୁ, ମୁହୂର୍ତ୍ତ ଡିନ ବିଠିଦି. <sup>30</sup>KJV ଯାଇଁ “ଆପନ ନାଯକକୁ” ଏଠିଦି, ମୁହିଲ ଗ୍ରୀକ ହଦିପାର ଭାଷାମଧ୍ୟ, ଅମୁ ଏହିନେବୁବୋନ ଏଠିବ ହଦିପାର “ମେଲ୍ଲେଜାରକ” ଏଠିବ ହଦିଦିନ ବିଠିଦି. ଅପର ଯାଧାପତତୁର ଭାଷାମଧ୍ୟରେ “ଅପର ମେଲ୍ଲେଜାରକ” ଏଠାଗୁରୁତ୍ବରେ ନରତାକାରିଙ୍କ କେଳନ” ଏଠିଦି.

<sup>31</sup>కేలవు ప్రాచాదనేగితు భచిష్యద్ భటనేగితున్ను కులతు కేళదె (2:16). ఇన్ను కేలవు ముందానుపదర త్రైరాహపన్స్వా ఖాయియన్స్య నూజిసిపు (ఆజ్యయ 8:5; 10:1). త్రాచాదనే రాగితు యాపదు కొదు మత్తు యాపదు అల్లుపెందు తజువుమే మాపడు మత్తు త్రాచాదనేయ నేరపెలికే అదు ఎందు నివరధారి కశ్య నన్నాగి మత్తు నిమగిరి ఇల్లపెందు ఒక్కి కేళజీఎకా నుత్తదే. ఆదరే, “పరిశుద్ధక్షేత్రము తనగే ఇష్ట బంద లింగియల్ తజువుమే మాడబల్లను” (Anthony Lee Ash, *The Acts of the Apostles*, part 1, The Living Word Commentary, ed. Everett Ferguson [Austin, Tex.: Sweet Publishing Co., 1979], 34.) <sup>32</sup>జందిన అనేక ధారువక గుంపుగితల్ల, ఈ కస్టిప్రథ తిష్ణులిగే లుత్తరాధికాలిగిందు కేళజీల్లుపెందు ఇద్దారే. అవచు ఈ ఆహారగితల్లన్ను కేలందాల్ల! <sup>33</sup>1:21ర ముల వాక్యభాగిదల్ల లుపయేలాగి నల్పుల్ల పదపు అన్నోప్పేలోనా విధచా గిరాపశ్శిల్ల, అదరే నైష్టికాద ఎన్రో (బిబ్లి “పురుష” ఒబ్బి “స్త్రీయింద” బిభస్తివాదంతే). <sup>34</sup>ఈ ఆహారమేయ కులతు, ఒబ్బి నూళ్లిగే లుత్తరాధికాలియ ఇయపదు అనాధ్యి మత్తు ఇందు ఈ ఆహారమేయపెందు యారూ ఇల్ల! <sup>35</sup>“బాసంబ” అందరే “సబన మగను.” ఈ హెనలిన ఆధ్యపు బహు శస్త్రము మగను.” ఈ మనుషును నశ్శిత దినదల్ల కుష్టియింద బహుత ఈ వృణ్ణిగే ఈ హెనరు తొడప్పిశ్శర్భబుము. ఈదే ఎరడనేయ హెనరుల్ల జన్మించు వృక్షియు 15:22రల్ల నమూదినిల్పిద్దానే. ఇదు నామాన్యవాదాద అడ్డకేనరు ఇరబుము. (ఉదాహరణగే “శైలిణ” అధచా “రెత్త” అథవా అమేరిక్కయల్ల ఇన్నో అనేక) ఇబ్బరూ నంబందికరు ఎందు కేళపదకై యావ కారణిల్ల. <sup>36</sup>“యోఎన్సెఫ్” ఇదు ఒందు జ్ఞయి నామవారిత్త మత్తు “యిఎస్త్” ఇదు గ్రీక్ హెనరు. ఒందు హెనలిగించ కెష్టు హెనరుగితల్లన్ను జనరు హెందుపదు నామాన్యవారిత్త, <sup>37</sup>బాసంబనేసిసికోట్లుప యోఎన్సెఫన్స్సు కులతు అనేక హడ్డిగితచే. ఒందు హీగిదే, అవచు కావిన విశ్వమ్ము సేఱిసిదరూ యావ కానియాగిల్ల. ఇన్నోబ్బర త్రుకార అవచు నియోవినింద నేరికియిల్లప్పు నంచర జంగాడే హెందిదను. శాస్త్రగితల్ల అవన కులతు ఇన్నోను హెష్టు తేల్చిల్పిల్ల, లూకస్ గురుతించి తెలియుబుయుసిందరే, అవను కస్టిప్రథ తిష్ణుర్లు ఆయ్యియాగిద్దరూ. ఆది శ్రుత్త నశ్శియల్ల జూచుబుయాదను. ఇల్ల ఒందు ముఖ్య పారాబిదే: బాసంబనేసిసికోట్లుప యోఎన్సెఫను అప్పోస్తులనాగి ఆయ్యియాగిద్దరూ, అవను తొడగేసాండు జట్టు హోగాల్ల! <sup>38</sup>జ్ఞానజిన పణగితల్ల, యిందను రాళ్లినల్లప్పును ఎందు ఆలోజిసలు బయిసుప అనేక జనరమ్మ జీఱియాగిద్దైనే. అవన దైర్ఘ్యద కులతు ముంతిశిస్టెలింద అవనమ్మ హోగారనస్యాగినబారదు ఎందు ఒబ్బరు ఒక్కాయిసిదరు. ఆధ్యాయ రాళ్ల, యేసువిన మరణపూ ముంతిశిస్టెల్లప్పును, అవచు అడకై హెంజే ఎందు హేతున యహాయ్లిగే కేళదను. యిందన కులతు యేసువిన కేళజీగితు అవన మరణద విశ్వయదల్ల యావ సందేశ మందిసుపదిల్ల, మత్తాయ 26:24: యోఎహాన 17:12 నొడిలి. <sup>39</sup>KJVయల్ల “అవచు తచ్చు జీఱియుగితున్న హాకిదయ” ఎందిదే. న్ను నేంటు బ్యాలనల్ల “అవచు జీఱియ హాకిదయ” ఎందిదే. <sup>40</sup>వ్యాఖ్యానగితల్ల ఈ హడ్డికియ అనేక విధానమ్మన్ను కులతు నూజిసలాగిదే. కేలవు నూజిత హడ్డిగితల్ల ఇజికల్పుగితు మత్తు కష్టు కల్పుగితల్లన్ను ఒక్కగాందిదే. కేలవు నూజిగిత త్రుకార మహా యాజికరు లుపయేలాగి నుప లూలియో మత్తు ఘుమియోగే నమానవారిచే. ఎల్లపూ లాహెగితాగిచే, వాక్య మాత్ర భాగపు “అవచు జీఱియ హాకిదయ” ఎందు కేళపదలింద, ఒబ్బి వృక్షి మాత్ర “జీఱియ” ఎళ్ల యిచ అధచా కాకుప తదితియను నాచు కేళజిబుము.

<sup>41</sup>ಸಿಮ್ಮೆ ರಾತ್ರಿದಲ್ಲಿ ಬೀಲೆ ಬೀಲೆ ಬಿಧಾನಗಳನ್ನು ಅಪಯೋಗಿಸುವದಾದರೆ, ಅವುಗಳನ್ನು ಇಲ್ಲಿ ಬದಲಾಗುವುದು ಹಾಗೆಯಾಗಿದೆ.<sup>42</sup>ಯಾಜಕತಾಂಡ 16:8; ಅರಣ್ಯತಾಂಡ 26:56 ನೊಡಿಲಿ ಮತ್ತು ಯಹೋವಾದ

7. ಈ ಬಿಧಾನವನ್ನು ಅಂತಹ ಯೋಗಿಸಿದ ಒಂದು ಜಂಖನಯನ್ನು ವಿವರಿಸುತ್ತದೆ. ಕೆಲವರು ಮಹಾ ಯಾಜಕರು ಉಪಯೋಗಿಸುವ ಉಲ್ಲಿಂಬು ಮತ್ತು ಧುಬಿಮ್ಮನ್ನು ಸೇಲನುತ್ತಾರೆ. <sup>43</sup>ಇದು “ದ್ಯೇವ ನಂಕಲ್ವದ ಕೊನೆಯ ಅಂಂತ್” (ಲಿಕ್ರ್ ಅಳ್ಟ್, “ಇನ್ ಇಂ ಸ್ವೀನ್ ಮ ಯುನ್ ದ್ಯೇನ್?” ನದನ್ರ್ ಹಿಲ್ಸ್ ಜರ್ನ್ ಅಥ್ ಕೈನ್ಟ್, ಅಜಲೆನ್, ಪೆಕ್ಕಾನ್, 1984 ಸೆಪ್ಟೆಂಬರ್ 15ರಂದು ಹೊಂಡಿಸಿದ ತನಗಂ). <sup>44</sup>ದೇವರ ವಾಕ್ಯದಲ್ಲ ನಾವು ತೆಗೆದುಕೊಳ್ಳಬೇಕಾದ ನಿರ್ಧಾರಗಳ ತುಲತ್ತಿನ ಸ್ವಾಷಾ ಗಿಲ್ಲಿದ್ವರೂ, ಆತನ ಜಿತ್ವವನ್ನು ತಿಳಿಕೊಳ್ಳಲು, ಶುಭುದ್ದ ಶೈತ್ಯ ಸ್ವೇಚ್ಚಿತರ ಜೊತೆ ಮಾತಾಪಾದು ಅಥವಾ “ತೆರೆದ ಬಾಗಿಲುಗಳಾಗಿ” ಹುಡುಕುವರು ದೇವರು ಒಪ್ಪುವ ಮಾರ್ಗಗಳಾಗಿವೆ (1 ಕೊಲಂಫ್ 1:6-9). ಶ್ರಮುಳ ನಿರ್ಧಾರಗಳನ್ನು ಅರ್ಪ್ಯಾಚ್ಯಾತ್ ಜಿಡುವರು. ನಮ್ಮ ನಿರ್ಧಾರಗಳ ಜಿವಾಬ್ಜಾಲಗಳಿಂದ ಹಾರಾಗುವದಕ್ಕೆ ಶ್ರಯಿಸ್ತಿನುವದಾಗಿದೆ. <sup>45</sup>ಕೆಲವರು ಮತ್ತಿಯನ್ ಅಯ್ಯಿಯಲ್ಲ ಅಪ್ಪೋನ್ತಲರು ತಪ್ಪ ಮಾಡಿದ್ದಾರೆಂದು ನಂಬುವರು ವಿಜಿತವಾಗಿದೆ. ಹೌಲನು ಹಸ್ತೇರಡನೇಯ ಅಪ್ಪೋನ್ತಲನೆಂದು ಅವರ ಅಜಣ್ಯಾಯವಾಗಿದೆ. ಆದರೆ, ಹೆತ್ತನು ಕೊಳ್ಳಲು ಅಹಂತೆಗಳಿಗೆ ಹೌಲನು ಯೋಗ್ಯನಾಗಿರಲ್ಲ. (ಅವನು ಯೇಸುವಿನೊಂದಿಗೆ ಮತ್ತು ಆತನ ಶಿಷ್ಯರೊಂದಿಗೆ ತ್ವರಿತ ಮಾಡಲಿಲ್ಲ.) ಹೌಲನು ಒಬ್ಬ ಅಪ್ಪೋನ್ತಲನಾಗಿದ್ದನು (ತನ್ನ ಎಚ್ಚಾದ ಪತ್ರಿಕೆಯ ಪ್ರಾರಂಭದ ಮಾತುಗಳಲ್ಲ ಅವನು ನುಡಿದಂತೆ), ಅದರೆ ಒಬ್ಬ ವಿಶೇಷ ಅಪ್ಪೋನ್ತಲನು - ಅನ್ಯಾಗೆ ಅಪ್ಪೋನ್ತಲನು. ಹೌಲನು ಅಪ್ಪೋನ್ತಲನಾದ ಬಹುಕಾಲದ ನಂತರ ಮತ್ತು ನುಮಾರು ಈ ನಂತಿತ ನಡೆದು ಮುದಂತ್ತು ವಣಗಳ ತರುವಾಯ ಅಪ್ಪೋನ್ತಲರ ಕೃತ್ಯಾಗಳು 1 ಬರೆಯಲ್ಪಟ್ಟಿದ್ದಿಂದ, ಲಾಕ್ಸಿಗೆ ತಪ್ಪ ನಡೆಯಲ್ಲ. ಮತ್ತಿಯನು ಹನೆಷ್ವಿಂದು ಶಿಷ್ಯರ ನಂತಿತ ಸೇಲಿನಲ್ಪಟ್ಟಿದ್ದಿಂದ, ಲಾಕ್ಸಿಗೆ ತಪ್ಪ ಅಗಿದೆ ಎಂದು ಗಮನಿಸುವರು ನರಿಷಬಾಗಿತ್ತು, ಅಲ್ಲ ಯಾವ ತಪ್ಪ ನಡೆಯಲ್ಲ. “ಮತ್ತಿಯನು ಹನೆಷ್ವಿಂದು ಶಿಷ್ಯರು ನಂತಿತ ಸೇಲಿನಲ್ಪಟ್ಟಿನು”; “ಅವರು ಅವರೊಳಗೆ ನೇಲದನು,” ಹಸ್ತೇರಡರಿಂದ ಒಬ್ಬನು. <sup>46</sup>ಅನೆಷ್ವಿಂದ ನಂಜಿಕೆಯ ತ್ವರಿತ, ಅವನು ಎಷ್ಟೆರಿಂದ ಒಷ್ಣಾಗಿದ್ದನು (ಲಳಕ 10:1). ಇದು ಬಹುಶಿ ನಡ್ಯಾಗಿರಬಹುದು. ಅಯ್ಯಿಪೂಡಲ್ಪಟ್ಟವರು ಯೇಸುವಿನೊಂದಿಗೆ ಆತನ ಸೇವೆಯಲ್ಪಟ್ಟಕ್ಕೂ ಆತನೊಂದಿಗೆ ತ್ವರಿತ ಮಾಡಬೇಕಾಗಿತ್ತು. <sup>47</sup>ಅಪ್ಪೋನ್ತಲರು ಮತ್ತೆ “ಹಸ್ತೇರಡ ಜನರು” ಎಂದು ಕರೆಯಲ್ಪಟ್ಟರು (ಅಪ್ಪೋನ್ತಲರ ಕೃತ್ಯಾಗಳು 6:2).